



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಸೋಮವಾರ, ೨೩, ಆಗಸ್ಟ್, ೨೦೨೧ (ಭಾದ್ರಪದ, ೦೧, ಶಕವರ್ಷ, ೧೯೪೩) BENGALURU, MONDAY, 23, AUGUST, 2021 (BHADRAPADA, 01, SHAKAVARSHA, 1943)	ನಂ. ೭೪೮ No. 748
-----------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

-: ಅಧಿಸೂಚನೆ :-

ನಂ.ಚುನಾವಣೆ (2) ಗ್ರಾಪಂ/02/2021

ದಿನಾಂಕ: 23.08.2021

ಸರ್ಕಾರವು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿಯನ್ನಾಗಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಿ ಅಧಿಸೂಚನೆಯನ್ನು ಹೊರಡಿಸಿರುತ್ತಾರೆ. ಆದ್ದರಿಂದ ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿದ ನಂತರ ಅಧಿಸೂಚನೆಯಿಂದ ಕೈಬಿಟ್ಟಿರುವ ಗ್ರಾಮಗಳನ್ನು ಸಮೀಪವಿರುವ ಗ್ರಾಮ ಪಂಚಾಯಿತಿಗಳಿಗೆ ಸೇರ್ಪಡೆಗೊಳಿಸಿ ಗ್ರಾಮ ಪಂಚಾಯಿತಿಗಳನ್ನು ಪುನರ್ ರಚಿಸಲು ಸರ್ಕಾರದ ಅನುಮತಿಯನ್ನು ಕೋರಲಾಗಿದ್ದು ಅದರಂತೆ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಕಲಂ 4 ರಡಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯನ್ನು ನಿಯಮಾನುಸಾರ ಕೈಗೊಳ್ಳುವಂತೆ ಈ ಪ್ರಾಧಿಕಾರಕ್ಕೆ ಸೂಚಿಸಿರುತ್ತದೆ.

ಪ್ರಯುಕ್ತ ಶಿವಮೊಗ್ಗ ಜಿಲ್ಲೆಯಲ್ಲಿ 10 ಗ್ರಾಮ ಪಂಚಾಯಿತಿಗಳನ್ನು ಪುನರ್ ವಿಂಗಡಿಸಲು ಹಾಗೂ ಕೆಲವು ಗ್ರಾಮಗಳನ್ನು ಒಂದು ಗ್ರಾಮ ಪಂಚಾಯಿತಿಯಿಂದ ಮತ್ತೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವರ್ಗಾಯಿಸಲು ಸರ್ಕಾರವು ಅನುಮೋದಿಸಿದ್ದು, ಈ ರೀತಿ ಪುನರ್ ವಿಂಗಡಣೆ ಅಥವಾ ಪುನರ್ ರಚನೆಯ ನಂತರ ಪ್ರಸ್ತಾಪಿತ ಗ್ರಾಮ ಪಂಚಾಯಿತಿಗೆ ಸೇರುವ ಗ್ರಾಮಗಳ ವಿವರಗಳನ್ನೊಳಗೊಂಡಂತೆ ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ ಆದ ನಾನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 4(2) ರಂತೆ ಈ ಅಧಿಸೂಚನೆಯನ್ನು ಹೊರಡಿಸಿ, ಸಾರ್ವಜನಿಕರ ಅವಗಾಹನೆಗೆ ಪ್ರಚುರಪಡಿಸಿರುತ್ತೇನೆ.

ಈ ಅಧಿಸೂಚನೆಯಿಂದ ಬಾಧಿತರಾದವರು ದಿನಾಂಕ: **21.09.2021** ರೊಳಗಾಗಿ ಕಛೇರಿ ವೇಳೆಯಲ್ಲಿ ಸಲಹೆ ಮತ್ತು ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗಳ ಕಛೇರಿ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ದಿನಾಂಕ: **21.09.2021** ರ ನಂತರ ಸಲ್ಲಿಸುವ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ, ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಗಿದೆ.

ಕ್ರ. ಸಂ	ಗ್ರಾಮ ಪಂಚಾಯಿತಿ ಹೆಸರು	ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮಗಳು	ಜನಸಂಖ್ಯೆ
1	2	3	4
<b>ಭದ್ರಾವತಿ ತಾಲ್ಲೂಕು</b>			
1	ಹನುಮಂತಾಪುರ	ಹನುಮಂತಾಪುರ	2159
2	ಸಿದ್ದೀಪುರ	ಸಿದ್ದೀಪುರ	2245
<b>ಶಿಕಾರಿಪುರ ತಾಲ್ಲೂಕು</b>			
1	ಉಡುಗಣಿ	ಉಡುಗಣಿ, ಭದ್ರಾಪುರ, ನೇರಲಗಿ	4382
<b>ಸೊರಬ ತಾಲ್ಲೂಕು</b>			
1	ತವನಂದಿ	ತವನಂದಿ, ಬಿಳವಗೋಡು, ಬೆಂಡೆಕೊಪ್ಪ(ಬೇ*), ದೊಡ್ಡೇರಿಕೊಪ್ಪ(ಬೇ*), ಓಟೂರು, ಉಯಿಗುಡ್ಡೇಕೊಪ್ಪ, ಸಾರೇಕೊಪ್ಪ, ಕೆರೆಕೊಪ್ಪ, ತೆಕ್ಕೂರು, ಚಿತ್ರಟ್ಟೇಹಳ್ಳಿ, ಕುದ್ರೆಗಣಿ, ನರಸೀಪುರ(ಬೇ*)	5373
2	ಹೆಚ್ಚಿ	ಹೆಚ್ಚಿ, ವಕ್ಕಲುಕೊಪ್ಪ, ಕಾರೇಹೊಂಡ, ಹೊಸಕೊಪ್ಪ, ಹುಲ್ತಿಕೊಪ್ಪ, ಕೋಣನಮನೆ, ತಂಡಿಗೆ, ಅಂಕರವಳ್ಳಿ, ಗುಂಜನೂರು, ತಾವರೇಹಳ್ಳಿ, ಗಂಗೇನಕೊಪ್ಪ, ಕರಡಿಗರೆ	5083
3	ಮುಟುಗುಪ್ಪೆ	ಮುಟುಗುಪ್ಪೆ, ಹರಳಿಗೆ, ಕಕ್ಕರಸಿ, ಗೊಗ್ಗೇಹಳ್ಳಿ, ದ್ಯಾವಗೋಡು, ಕಡಸೂರು, ಅಬಸೆ, ಯಲಸಿ, ಬಂದಿಗ, ತಟ್ಟೀಕೆರೆ, ಗುಂಡಶೆಟ್ಟಿಕೊಪ್ಪ	4044
4	ಅಗಸನಹಳ್ಳಿ	ಅಗಸನಹಳ್ಳಿ, ಬೊಮ್ಮಶಿಕ್ಕೊಪ್ಪ, ಉಜ್ಜಯಿನಿಪುರ, ತೊರವಂದ, ದ್ವಾರಹಳ್ಳಿ, ಮೂಗೂರು, ಮಲ್ಲಾಪುರ	5860
5	ಎಣ್ಣೆಕೊಪ್ಪ	ಎಣ್ಣೆಕೊಪ್ಪ, ಕಮನವಳ್ಳಿ, ಬೆಲವಂತನಕೊಪ್ಪ, ವೃತ್ತಿಕೊಪ್ಪ, ತೇವರತೆಪ್ಪ, ವಡ್ಡಿಗರೆ, ಹುಣಸವಳ್ಳಿ, ಚಿಕ್ಕಇಡಗೋಡು, ಹಿರೇಇಡಗೋಡು,	7449

ಕ್ರ. ಸಂ	ಗ್ರಾಮ ಪಂಚಾಯಿತಿ ಹೆಸರು	ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮಗಳು	ಜನಸಂಖ್ಯೆ
1	2	3	4
6	ಗಂಡ್ಲೆ	ಗಂಡ್ಲೆ, ಹೊಸೂರು ಕಾಗೂರು, ತಾಳಗುಪ್ಪ, ಶಿಡ್ಲಿಹಳ್ಳಿ ಸ್ಟೇಟ್ ಫಾರೆಸ್ಟ್, ಶಿಡ್ಲಿಹಳ್ಳಿ, ನಿಟ್ಟಕ್ಕಿ, ಹಾಯ, ಬೆಟ್ಟದಕೂರ್ಲಿ ಸ್ಟೇಟ್ ಫಾರೆಸ್ಟ್, ಮತ್ತಿಘಟ್ಟ, ಬೆಟ್ಟದಕೂರ್ಲಿ, ತುಡನೀರು, ಬದನೆಕಟ್ಟೆ, ಹಸವಿ, ಹರಳಿಕೊಪ್ಪ	5415
7	ತತ್ತೂರು	ತತ್ತೂರು, ಹೊಸತತ್ತೂರು, ಹಿರೇಕಬ್ಬೂರು, ಕುಂಬಾರಕೊಪ್ಪ, ಚಾಟಿಕೊಪ್ಪ, ಚಿಕ್ಕಬ್ಬೂರು, ಗುಡುಗಿನಕೊಪ್ಪ, ಕಾನುಕೊಪ್ಪ, ಬಾಳಕೊಪ್ಪ(ಬೇ*), ವಡ್ಡಿಗರೆ(ಬೇ), ಕಂತನಹಳ್ಳಿ(ಬೇ*), ನೆಲ್ಲಿಕೊಪ್ಪ, ಶಿರಿನಾಯಕನಕೊಪ್ಪ, ನೆಗವಾಡಿ ತಾಂಡ	6579 ತತ್ತೂರು ಗ್ರಾಮ ಪಂಚಾಯಿತಿ ಪುನರ್ ವಿಂಗಡಣೆಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ಇರುವುದರಿಂದ ಈ ಕಾರ್ಯಾಲಯದ ಅಧಿಸೂಚನೆ ಸಂಖ್ಯೆ: ಚುನಾವಣೆ(2)ಗ್ರಾಪಂ (ಸೂರಬ)03/2019, ದಿನಾಂಕ: 04.08.2020 ರಲ್ಲಿ ನಿಗದಿಪಡಿಸಿರುವಂತೆ ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ಮುಂದುವರೆಯುತ್ತದೆ.

\*ಬೇ: ಬೇಚಾರಕ್

(ಕೆ.ಬಿ.ಶಿವಕುಮಾರ್)

ಜಿಲ್ಲಾಧಿಕಾರಿ

ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ